

ಹಣ್ಣು ಡಿಕೆ ಅಲಂಕಾರ!

ಸ್ವಲ್ಪ ಸಮಾರಂಭಗಳಿಗೆ ನೈಸರ್ಗಿಕ ವಸ್ತುಗಳಿಂದ ಅಲಂಕಾರ ಮಾಡುವ ಸೃಷ್ಟಿ ಹೆಚ್ಚುತ್ತಿದೆ. ಹಾಗಂತ ಇದು ಯಾವುದೋ ಜಾತ್ರೆ, ಸಮಾರಂಭಕ್ಕಾಗಿ ಮಾಡಿದ ಶೃಂಗಾರವಲ್ಲ. ಸಿಪ್ಪೆಗೋಟು ಎಂದು ಕರಸಿಕೊಳ್ಳುವ ಹಣ್ಣು ಡಿಕೆ ಗೊನೆಗಳನ್ನು ಒಣಗಿಸಲು ಕಂಡುಕೊಂಡ ಪರಿಣಾಮಕಾರಿ ವಿಧಾನ. ಬೆಳೆದ ಅಡಿಕೆ ಇನ್ನೂ ಹಸಿರಿರುವಾಗಲೇ ಸಿಪ್ಪೆ ಸುಲಿದು ಮಧ್ಯೆ ಹೋಳು ಮಾಡಿ ಚೊಗರಿನೊಂದಿಗೆ ಬೇಯಿಸಿ ಒಣಗಿಸುವುದು ಮಲೆನಾಡಿನ ಪದ್ಧತಿ. ಹಣ್ಣಾದ ಅಡಿಕೆಯನ್ನು ಮೊದಲು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಸಿಪ್ಪೆ ತೆಗೆಯುತ್ತಾರೆ. ಒಳ್ಳೆಯ ಬಿಸಿಲು ಬೀಳುವಲ್ಲಿ ಒಂದಷ್ಟು ಅಂತರದಲ್ಲಿ ಕಂಬಗಳನ್ನು ನೆಟ್ಟು ಅದಕ್ಕೆ ಅಡಿಕೆ ಮರದ ದಬ್ಬೆಗಳನ್ನು ಅಡ್ಡಡ್ಡಲಾಗಿ ಕಟ್ಟಿ ಅಡಿಕೆ ಕೊನೆಗಳನ್ನು ತೂಗು ಹಾಕಲಾಗಿದೆ. ಹೀಗೆ ಬಿಸಿಲಿಗೆ ಒಣ ಹಾಕಿದಾಗ ಅಕಸ್ಮಾತ್ ಮಳೆ ಬಂದರೂ ನೀರು ಸರಾಗವಾಗಿ ಇಳಿದು ಹೋಗುವುದು. ಮನೆಯಂಗಳವೂ ಚಂದವಾಗಿ ಕಾಣುವುದು. ಇದು ತೀರ್ಥಹಳ್ಳಿ ಕೂಳೂರಿನಲ್ಲಿ ಕಂಡಿದ್ದು.

—ವಿನುತ ಮುರಳೀಧರ ತೀರ್ಥಹಳ್ಳಿ



ಅಚ್ಚೊತ್ತಿದ ನೆನಪುಗಳ ಹಚ್ಚಡ!

ಇದು ಯಾವುದೇ ಮಳಿಗೆಯಲ್ಲಿ ಹಣ ಕೊಟ್ಟು ಖರೀದಿಸಲು ಸಾಧ್ಯವಾಗದ ಅತ್ಯಂತ ಬೆಲೆಬಾಳುವ ಕೌದಿ. ಏಕೆಂದರೆ ಒಬ್ಬ ಮಹಿಳೆಯ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿರುವ ಬಾಣಂತನ ಹಾಗೂ ಎಳೆ ಮಗುವಿನ ಆರೈಕೆಯ ಸಂದರ್ಭದಲ್ಲಿ ಬಳಸಿದ ಹಳೆಯ ಬಟ್ಟೆಗಳು, ಆ ಮಗು ತೊಟ್ಟ ಸಣ್ಣ ಸಣ್ಣ ಮುದ್ದಾದ ಉಡುಗೆಗಳು, ಕೈಗವಸು, ಕಾಲು ಚೀಲ, ಹಳೆ ಸೀರೆ ಇತ್ಯಾದಿಗಳನ್ನು ಹೀಗೆ ಚೆಂದಗೆ ಸೇರಿಸಿ ಈ ಹೊದಿಕೆಯನ್ನು ಹೊಲಿಯಲಾಗಿದೆ. ಅದರೊಂದಿಗೆ ಆ ಮಗುವಿನ ಹೆಸರು, ಜನ್ಮದಿನಾಂಕ, ಸಮಯ ಇತ್ಯಾದಿಗಳನ್ನೂ ನಮೂದಿಸಲಾಗಿದೆ. ಎಳೆ ಕೂಸಿನ ಆರಂಭದ ದಿನಗಳ ಹಚ್ಚ ಹಸುರಿನ ನೆನಪುಗಳೊಂದಿಗೆ ಹೊಲಿಯಲ್ಪಟ್ಟಿರುವ ಈ ಹಚ್ಚಡ, ವಸ್ತುಗಳ ಮರುಬಳಕೆಯ ಅತ್ಯುತ್ತಮ ಮಾದರಿಯೂ ಆಗಿದೆ. ಆ ನೆನಪುಗಳನ್ನು ಇನ್ನೊಂದಷ್ಟು ಕಾಲ ಸಂಸ್ಕರಿಸಿದಲೂ ಅನುಕೂಲಕರ. ಹೀಗೊಂದು ವಿಶೇಷವಾದ ಹೊದಿಕೆಯನ್ನು ವಿನ್ಯಾಸಗೊಳಿಸಿ, ಮೂಲ್ತಿಯ ಅಕ್ಕತಾ ಪ್ರಸಾದ್ ಶೆಟ್ಟಿಯವರಿಗೆ ಉಡುಗೊರೆಯಾಗಿ ನೀಡಿದ್ದು ಅವರ ಸ್ನೇಹಿತೆ ವಿಮಲ್. ಕೆ ಪ್ರಭು ಮತ್ತು ಅವರ ತಾಯಿ.

—ಸಂದೇಶ್ ಎಚ್. ನಾಯ್ಕ್ ಹಕ್ಕಾಡಿ, ಕುಂದಾಪುರ

ನಾನಿರುವುದೇ ಹೀಗೆ

ಮುಸ್ಸಂಜೆ ಕಷ್ಟಾಯಕ್ಕೆಂದು ಸೀಬೆ ಸೊಪ್ಪು ಕೊಯ್ದು ಕೊಂಡು ತಂದೆ. ಸೊಪ್ಪು ತೊಳೆಯಲು ಹೊರಟಾಗ ಹಿಂಬದಿಯಲ್ಲಿ ಈ ಕೀಟ ಕಂಡು ಬಂತು. ಮೈ ತುಂಬಾ ರೋಮಗಳಿಂದ ಕೂಡಿದ ಈ ಕೀಟ ಒಮ್ಮೆ ತಿರುಗಿ ನೋಡುವಂತಿದೆ. ಸ್ವರಕ್ಷಣೆಗಾಗಿ ಈ ರೀತಿಯಲ್ಲಿ ಪ್ರಕೃತಿಯೇ ಕೀಟಕ್ಕೆ ಅಂಗ ತೊಡಿಸಿದಂತಿದೆ.

—ಅಶ್ವಿನಿ ಕೆ.ಎನ್. ಅಯ್ಯನಕಟ್ಟೆ

